

“ಅಧಿಕಾರವಿದ್ವವನಂತे”

ಓದುವ ಮನೆಷಾತ #6

- IV. ಚೊದಲ ಹನ್ತುದಿಂದ, ಏರಡನೆಯಿದು (ಮುಂದುವರೆಯಿವದು).
- H. ಕೆಹೆನೋಬೀರ್ಯ ದೇವ ಮಂದಿರದಲ್ಲಿದ್ದ ದೆವ್ಷೆ ಹಿಡಿದವಸಿಗೆ ಜಡಗಡೆ ನೀಡಿದ್ದು (ಮಾತ್ರ 1:21-28; ಲಾಕ 4:31-37).
- I. ಕೆಹೆನೋಬೀರ್ಯನಲ್ಲ ಹೇತುನ ಅತ್ಯೇಯನ್ನು ಹಾಗು ಇತರರನ್ನು ಸ್ವಷ್ಟ ಹಡಿಸಿದ್ದು (ಮತ್ತಾಯ 8:14-17; ಮಾತ್ರ 1:29-34; ಲಾಕ 4:38-41).
- J. ಗಾಲಾಯದಲ್ಲ, ಯೇಂನು ನೀಡಿದ ಚೊದಲ ಬೋಧನೆ ಹಾಗೂ ಸ್ವಷ್ಟತೆ ಪ್ರಯಾಣ (ಮತ್ತಾಯ 4:23-25; ಮಾತ್ರ 1:35-39; ಲಾಕ 4:42-44).
- K. ಗಾಲಾಯದಲ್ಲ ಈಷ್ಟುದೋರಿಯ ಸ್ವಷ್ಟತೆ - ಅದರ ಆನಂದ (ಮತ್ತಾಯ 8:2-4; ಮಾತ್ರ 1:40-45; ಲಾಕ 5:12-16).
- L. ಶುನ ಕೆಹೆನೋಬೀರ್ಯನಲ್ಲ ಹಾಶ್ವಪಾಯ ರೋಗಿಯ ಸ್ವಷ್ಟತೆ (ಮತ್ತಾಯ 9:2-8; ಮಾತ್ರ 2:1-12; ಲಾಕ 5:17-26).
- M. ಕೆಹೆನೋಬೀರ್ಯ ಬಳಿ: ಮತ್ತಾಯನನ್ನು ಕರೆದದ್ದು (ಮತ್ತಾಯ 9:9; ಮಾತ್ರ 2:13, 14; ಲಾಕ 5:27, 28).

ಫೀರಿಕೆ

ಈ ಹಾರವು ಯೇಂನುಬಿನ ಗಾಲಾಯದ ಚೊದಲನೆಯ ಪ್ರಯಾಣವನ್ನು ಅದರೆಡನೆ ಪ್ರಯಾಣದ ಮುಂಜಿನ ಮತ್ತು ನಂತರದ ಘಟನೆಗಳನ್ನು ನೂಡಿಸುವುದಾಗಿದೆ. ಈ ಮಂಡನೆಯಲ್ಲಿನ ಘಟನೆಗಳು “ಶ್ರೀಷ್ಟ ಗಾಲಾಯದ ನೇರೆಯನ್ನು” “ಶ್ರೀಷ್ಟಪಾರಿ” ಇಡಲು ಸಹಾಯನುವುದ್ವರ್ಗಳ ಅಗಿವೆ.

ನಮ್ಮ ವೇದಭಾಗದಲ್ಲಿರುವ ಮುಖ್ಯ ಅಂಶವು “ಅಧಿಕಾರ್” ಎಂಬುದಾಗಿದೆ. ಯೇಂನು ಕೆಹೆನೋಬೀನ ಸಭಾಮಂದಿರದಲ್ಲ ಮಾತನಾಡುತ್ತಿರುವಾಗ ಜನರು “ಆತನ ಉಪದೇಶಕ್ಕೆ ಅತ್ಯಾಳ್ಯಂತರವ್ಯಾಪ್ತರು; ಯಾಕೆಂದರೆ ಅತನು ಶಾಸ್ತ್ರಗಳಂತೆ ಉಪದೇಶಮಾಡದೇ ಅಧಿಕಾರವಾಗುವಂತೆ ಅವರಿಗೆ ಉಪದೇಶಮಾಡುತ್ತಿದ್ದನು” (ಮಾತ್ರ 1:22; ಒತ್ತಿ ಹೇಳಿದ್ದು ನನ್ನದು). ಯೇಂನು ತನ್ನ ಬೋಧನೆಯ ಮೂಲಕ ಮಾತ್ರವಲ್ಲ ತನ್ನ ಕ್ರಿಯೆಯ ಮೂಲಕ್ಕೂ ಈಡಾ ಉಪಸ್ಥಿತಿಯಿರುವಂತಿಗೆ ಮಾತ್ರ ಆಶ್ಚರ್ಯವಿರುವಿದನು. ಅತನು ದೆವ್ಷಿಪನ್ನು ಓಡಿಸಿದಾಗ “ಇದೆಂದ ಮಾತಾರಿರಬಹುದು? ಈಡನು ಅಧಿಕಾರದಿಂದಲೂ ದೆವ್ಷೆಗಳಿಗೆ ಅಪ್ಯಂತಕೊಡುತ್ತಾನೆ. ಅವು ಜಟ್ಟ ಹೋಗುತ್ತವೆ ಎಂದು ತಮ್ಮ ತಮ್ಮೆಷ್ಟಿಗೆ ಮಾತನಾಡಿಕೊಂಡರು” (ಲಾಕ 4:36; ಒತ್ತಿ ಹೇಳಿದ್ದು ನನ್ನದು).

ಅಧಿಕಾರದ ಆ ಗುರುತರವಾದ ಪ್ರಯೋಗವು ಯೇಂನುಬಿನ ಜೊತೆ ಯೆಹೂದಿ ಧಾರ್ಮಿಕನಾಯಕರ ನಂಭಣಕ್ಕೆ ಎಡಮಾಡಿಕೊಳ್ಳುತ್ತಿ. ಈ ಹಾರದಲ್ಲ ಯೇಂನು ತನ್ನ ಐಂತಾಕಾರರ ಜೊತೆ ಮುಖಾಮುಖಯಾಗಿ ನಂಭಣಕ್ಕೆ ಇಂತಿಯವುದನ್ನು ನಾವು ನೇಂಡು ತ್ವೇವೆ. ಹಾಶ್ವಪಾಯ ರೋಗಿಯನ್ನು ವಾಸಿಮಾಡಲು ಸೀದ್ಧನಾಗುತ್ತಿರುವಂತೆ “ಹಾಗರಿಷ್ಟು ಕ್ಷಮಿಸಿಜಡುವುದಕ್ಕೆ ಮನುಷ್ಯಕುಮಾರನಿಗೆ [ತನ್ನ ಬಗೆಗೆ ಹೇಳುತ್ತಾರೆ] ಭಾಲೇಕಂಡಲ್ಲ

ಅರ್ಥಿಕಾರಪೂರ್ವ”¹ (ಮತ್ತಾಯ 9:6; ಒತ್ತಿ ಹೇಳಿದ್ದು ನನ್ನದು) ಎಂಬ ವಿದೇಶಾಲಯ ಸ್ತಂಭಿತಾದನೆಯನ್ನು ಮಾಡುತ್ತಾನೆ. ಹಾಗ್ಯಾ ವಾಯು ರೋಗಿಯು ನಡೆದಾಡಿದಾಗ ಜಮಿಜಂಗುಳಿಯ “ಇದಕ್ಕೆ ಭಯಹಂತ್ವಾ ದೇವರು ಮನುಷ್ಯರಿಗೆ ಅರ್ಥಿಕಾರಪಸ್ತಿ ತೊಟ್ಟಿದ್ದಕ್ಕಾಗಿ ಅತನನ್ನು ಕೊಂಡಾಡಿದ್ದು” (ಮತ್ತಾಯ 9:8; ಒತ್ತಿ ಹೇಳಿದ್ದು ನನ್ನದು).

“ಅರ್ಥಿಕಾರವಿಧ್ಯವನು” ಕಣೆನೋ ಮಿನಾಲ್

(ಮತ್ತಾಯ 8:14-17; ಮಾರ್ತಾ 1:21-34; ಲಾಕ 4:31-41)

ಅರ್ಥಿಕಾರದಿಂದ ಹೋಧನೆ (ಮಾರ್ತಾ 1:21, 22; ಲಾಕ 4:31, 32)

ಗಳಲಾಯಿದಲ್ಲ ಯೀನು ತನ್ನ ನೇಮೆಯನ್ನು ಖಾರಂಭಿಸುತ್ತಿರುವಾಗ, ಹೆಚ್ಚು ಕಡಿಮೆ ಎಲ್ಲಾ ಹಂಪಿಗಳಲ್ಲಿರುವ ಹಾಗೆ ನಭಾಮಂದಿರದಲ್ಲ ಈಗಾಗಲೇ ಸಿದ್ಧವಾಗಿರುವ ಕೇಳುಗರನ್ನು ಅತನು ಕಂಡುಕೊಂಡನು (ಲಾಕ 4:15ನ್ನು ನೋಡಿಲ). ನಭಾಮಂದಿರಗಳಲ್ಲ, ವೇಭಾಗವು ಓದಲ್ಪಟ್ಟಿನಂತರ ಆರಾಧನಾ ಭಾಗದ ಪ್ರವರ್ತನಾಪರ್ಕರೊಬ್ಬರು² ಆ ಭಾಗದ ಬಿಳ್ಳಿಂಜಣಿಯನ್ನು ಕೊಡಲು ಅದನ್ನು ಮಂಡನೆ ಮಾಡಲು ಯಾರಂಸ್ವಾದರೂ (ಅರ್ಕಂರೆಂದು ಆತ ಭಾವಿಸುವ ಯಾರಂಸ್ವಾದರೂ) ಕರೆಯಬಹುದಿತ್ತು.

ಸಭ್ಯತ್ವನ ನಂತರ ಯೀನು ನಾಲ್ಕು ಜನ ಬೆಸ್ತ್ರರನ್ನು ಕರೆದನು. ಆತನು ಹಾಗೂ ಆತನ ಶಿಷ್ಯರು ಕಣೆನೋಬಿನ ನಭಾಮಂದಿರದ³ ಆರಾಧನೆಯಲ್ಲ ಹಾಲ್ಕಾಂಡಿದ್ದರು. ಯೋಗ್ಯಾದ ನಮಯದಲ್ಲ, ಕ್ರಿಸ್ತನಿಗೆ ಮಾತನಾಡುವ ಅವಕಾಶವು ಸಿತ್ತಿತು. ಆತನ ಮಾತನ್ನು ಯಾರು ಕೇಳಿದರೇಂದು ಅವರು “ಆತನ ಉಪದೇಶಕ್ಕೆ ಅರ್ಥಾತ್ತಾಯಿ ಹಂಪಿರು; ಯಾಕೆಂದರೆ ಆತನು ಶಾಸ್ತ್ರಿಗಳಿಂತೆ ಉಪದೇಶಮಾಡದೇ ಅರ್ಥಿಕಾರವಿಧ್ಯವನರೆ ಅವರಿಗೆ ಉಪದೇಶಮಾಡುತ್ತಿದ್ದನು” (ಮಾರ್ತಾ 1:22; ನೋಡಿಲ ಲಾಕ 4:32). ಶಾಸ್ತ್ರಿಗಳ ಸ್ವಂತ ಅರ್ಥಿಕಾರವಿಧ್ಯವರ ಹಾಗೆ ಮಾತನಾಡುತ್ತಿರಲ್ಲ. ಬದಲಾಗಿ ಆ ಬಿಷಯದ ಮೇಲೆ ಮಾತನಾಡಲ್ಪಟ್ಟ ಅರ್ಥಿಕಾರಗಳನ್ನು ಅವರು ಕೇಳನೆಯಲ್ಲದ ಹಾಗೆ ವ್ಯಾಖ್ಯಾನಿಸುತ್ತಿದ್ದರು. “ಜನರು ಅರ್ಥಾತ್ತಾಯಿ ಹಂಪಿರು ... ಯಾಕೆಂದರೆ ಆತನು ಅರ್ಥಿಕಾರವಿಧ್ಯವನಂತೆ ಮಾತನಾಡುತ್ತಿದ್ದನು, ಮತ್ತು ಅವರು ಕೇಳಲು ಬಯಸಿದ ಹಾಗೆ ಇತರರ ಬಿಜಾರಗಳನ್ನು ವ್ಯಾಖ್ಯಾನಿಸಿ ತನ್ನ ಬಿಷಯಗಳನ್ನು ನಾಧಿನಲು ಪ್ರಯೋಜಿಸುತ್ತಿದ್ದಿಲ್ಲ”⁴ ಎಂದು ನಜಿಕೆ ವಾಕ್ಯದ ಪದಪುಂಜಪು ಹೇಳಿಪುದಾಗಿದೆ.

ದೆವ್ಯಾಜಿನಿವ ಅರ್ಥಾತ (ಮಾರ್ತಾ 1:23-28; ಲಾಕ 4:33-37)

ನಭಾಮಂದಿರದಲ್ಲ ಆರಾಧನೆಯು ನಾಮಾಸ್ಯವಾಗಿ ಮೂಲ ನಭ್ಯತೆಯಂದ ಲಕ್ಷ್ಯಕಲಿಸಲ್ಪಟ್ಟಿದ್ದಾಗಿತ್ತು ಆದರೆ ಯೀನು ಮಾತನಾಡುತ್ತಿರುವಾಗ ನಿರ್ವಹಿತಯು ನಿರ್ದಿಷಿಸಿದ ಜಿಜ್ಞಾಸುತ್ವವಾಗಿತ್ತು:

“ಆಗ ಅವರ ನಭಾಮಂದಿರದಲ್ಲ ದೆವ್ಯಾಜಿದ ಒಬ್ಬ ಮನುಷ್ಯನಿದ್ದನು. ಆ ದೆವ್ಯಾಪು ನಜರೆತಿನ ಯೀನುದೇ.⁵ ನಮ್ಮ ಗೊಡುಪೆ ನಿಗೆಂಕೆ? ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನಿನ್ನನು ಬಲ್ಲಿನು; ನಿನು ದೇವರು ಪ್ರತಿಷ್ಠಿಸಿದವನೇ⁶ ಎಂದು ಹಾಗಿ ಹೇಳತ್ತು” (ಮಾರ್ತಾ 1:23, 24).

ಲಾಕನು ಇದನ್ನು “ಅಪಲಬ್ಧ ಆತ್ತೆ” ದೆವ್ಯ ಎಂದು ಹೇಳುತ್ತಾನೆ (4:33, 35). “ದೆವ್ಯ” ಇದರ ರ್ಯಾಿಕ್ ಪದದ ಭಾಷಾಂತರಪು ಡ್ರೆಯಾಚೆರೆನಿಯನ್⁷ ಎಂದಾಗಿದೆ. ದೆವ್ಯಗಳ ತೆಷ್ಟೆ ಅತ್ಯಗಳ ಅಗಿದ್ದು-ಸ್ವೇತಾನನ ಅರ್ಥನದಲ್ಲಿರುವ,⁸ ಆತನ ಜತ್ತವನ್ನು ಹೊತ್ತೊಯ್ದುಪುದಕ್ಕೆ ನಮಹಿಸಿಕೊಂಡಪುಗಳ ಅಗಿದ್ದರೆ.⁹ ಹೊನ್ ಒಡಂಬಡಿಕೆಯ ನಮಯದಲ್ಲ ದೆವ್ಯಗಳು

ವ್ಯಕ್ತಿಗಳ ಜಿತ್ತುದ ಬಿರುದ್ದ ಕಾರ್ಯ ನಡೆಸುವಂತದ್ವಾಗಿದ್ದವು. ದೈಹಿಕ ಅನಾರೋಗ್ಯವು ಕೆಷ್ಟ ಆತ್ಮಚೇ ಎಂದು ಅಂಥ ಬಿಶ್ವಾಸದ ಜನಲಿಂದ ಪರಿಣಿಸಲ್ಪದ್ಧದ್ವಾಗಿದೆ ಎಂದು ಉದಾರಾವಾದಿ ಹಂಡಿತರು ತೀಸುನ ದಿನಗಳಲ್ಲಿನ ದೆವ್ಯದ ಅಸ್ತಿತ್ವದ ಬಿಂಬಿಸುವುದು ಸಿರಾಕಲಿಪುವರಾಗಿದ್ದಾರೆ. ವಿನೇ ಆಗಲ ವ್ಯರ್ಥನಾದ ಲಾಕ್ಸು ದೈಹಿಕ ಅಸ್ತಿತ್ವಕೆ ಮತ್ತು “ಅಳ್ಳದ್ದ ಆತ್ಮಜಾಂದ ಹಿಂಡಿತ ರಾದವರ” ಅಥವಾ ದೆವ್ಯಗಳಿಂದ ನಡೆಸಲ್ಪಡುವರ ಮಧ್ಯ ವ್ಯತ್ಯಾಸವನ್ನು ಮಾಡಿದ್ದಾನೆ.¹⁰ ದೆವ್ಯಗಳಿಂದ ನಡೆಸಲ್ಪಟ್ಟ ವಿಶಿಷ್ಟ ವ್ಯಕ್ತಿಗಳ ಯೀಎನುವಿಗೆ ತನ್ನ ಶಕ್ತಿ ಹೂಡೊಳಿಸಲು ಮತ್ತು ತನ್ನ ಕರುಣೆಯನ್ನು ತೋಲಣಲು ಇಸ್ತಾಪ್ತಿ ಅವಕಾಶಗಳನ್ನು ಕೊಳ್ಳುವು. ಮಾರ್ಕ 1 ಮತ್ತು ಲಾಕ 4 ಯೀಎನು ದೆವ್ಯವನ್ನು ಜಡಿಸಿದ ಹೊದಲನೆ ಭವಣೆಯ ದಾಖಲೆಯನ್ನು ಒದಗಿಸುವಪ್ರಗಳ ಆಗಿದೆ.

ದೆವ್ಯವು ಆತನನ್ನು ಅಡಿಪಡಿಸಿದಾಗ ಯೀಎನು ಆ ಹಲಿಶುದ್ದ ಆತ್ಮನನ್ನು ಗದಲಸಿದನು. ದೆವ್ಯವು ಆರೇಶದಿಂದ ಹಾಲ ತನ್ನನ್ನು ಇಟ್ಟಕೊಂಡದ್ದವನನ್ನು ನೆಲಕ್ಕೆ ತೆಡಬಿ, ಆತನ ದೇಹವನ್ನು ಬಿಂಭಿರಿಸಿದಂದ ಮುಲಗೆ ಮಾಡಿ ಅವನ ಕಿಳಿಜಿಬಿಕೆಯನ್ನು ಹೊರಕ್ಕೆ ಬರುವಂತೆ ಮಾಡಿತು. ಅಂತಿಮವಾಗಿ ಆ ಆತ್ಮವು, “ಅವಸಿಗೆ ಯಾವ ಕೆಳಡನ್ನು ಮಾಡದೇ ಜಟ್ಟ ಹೋಯಿತು” (ಲಾಕ 4:35). ನಜಿವವಾಕ್ಯವು ಇದನ್ನು “ಮುಂದಿಂದೂ ಕೂಡಾ ಅತಸಿಗೆ ತೋಂದರೆಯನ್ನು ಮಾಡದೇ” ಎಂದು ವಿವರಣೆ ತೋಡುತ್ತದೆ.

ಅಲ್ಲ ಉಪಸ್ಥಿತಿದ್ವಾರಾ ಅತ್ಯಾಳ್ಯಾಯಪಟ್ಟರು ಮತ್ತು “ಕೂಡಲೇ ಆತನ ಸುದ್ದಿಯು ಗಳಾಯ ಸೀಮೆಯಲ್ಲ ಎಲ್ಲಾಯೂ ಹಜ್ಜಾತು” (ಮಾರ್ಕ 1:28).¹¹

ಅಧಿಕಾರದಿಂದ ವಾಸಿಮಾಡುವಿಕೆ

(ಪರ್ವತ್ಯಾಮ 8:14-17; ಮಾರ್ಕ 1:29-34; ಲಾಕ 4:38-41)

ನಭಾಮಂದಿರ ಆರಾಧನೆಯ ನಂತರ ಯೀಎನು ಮತ್ತು ಆತನ ಶಿಷ್ಯರು ಹೇಳು ಮತ್ತು ಅಂತ್ರೇಯರ ಮನೆಗೆ ಹೊಂದರು (ಮಾರ್ಕ 1:29).¹² ಅಲ್ಲ ಹೇತುನ ಅತ್ಯೇಯ¹³ ತೀವ್ರ ಜ್ವರದಿಂದ ಹಾಸಿಗೆಯಲ್ಲಿರುವಾದನ್ನು ಅವರು ಕಂಡು ತೋಂದರು. ಯೀಎನು ಆಕೆಯ ಕ್ಯೆಲ್ಲಾನ್ನು ಹಿಡಿದು ಎಜ್ಜಿಸಿದನು ಮತ್ತು ಜ್ವರವು ಆಕೆಯನ್ನು ಇಟ್ಟಹೊಯಿತು. “ಆಕೆಯು ಎದ್ದು ಅವಲಿಗೆ ಉಪಜಾರಮಾಡಿದಳು” (ಲಾಕ 4:39). “ಆಕೆಯು ಎದ್ದಿಂದ ಮತ್ತು ಅವಲಿಗಾಗಿ ಉಪವಾಸನ್ನು ಸಿದ್ಧಪಡಿಸಿದಳು” ಎಂದು ನಜಿವ ವಾಕ್ಯವು ವಿವರಣೆಯನ್ನು ತೋಡುತ್ತದೆ!

ಅದೇ ನಮಯದಲ್ಲಿ, ನಭಾಮಂದಿರಲ್ಲಿ ನಂಬಿಂಧಿಸಿದಂತಹ ಮಾತು ಹರಡಿಹೋಗಿತ್ತು ಹೀಗಿರುವಾಗ ಹೊತ್ತು ಮುಳುಗುವಾಗ¹⁴ “ಯಾರಾರ ಮನೆಯಲ್ಲ ತರಿದ ರೋಗಿಗಳಿಂದ ಅನ್ವಯಾದವರಲ್ಪದ್ಧರೋ ಆ ರೋಗಿಗಳನ್ನು ಆತನ ಹತ್ತಿರಕ್ಕೆ ಕರಿಕೆಂಡು ಬಂದರು; ಆತನು ಪ್ರತಿಯೊಬ್ಬನು ಮೇಲೆಯೂ ಕ್ಯೆಲ್ಲಿಷ್ಟು ಅವರನ್ನು ವಾಸಿಮಾಡಿದನು” (ಲಾಕ 4:40). ಯೀಎನು ಅಳ್ಳದ್ದ ಆತ್ಮಗಳಿಂದಲೂ ನಂತರ ಜಡಿಸಿದನು. “ದೆವ್ಯಗಳ ನಂತರ ನೀನು ದೇವರ ಕುಮಾರನು ಎಂದು ಅಭ್ಯರಿಸಿ ಅನೇಕರನ್ನು ಇಟ್ಟ ಹೊಂದವು. ತಾವು ತೀಸುನೆಂದು ಅಪುಗಳಿಗೆ ತಿಳಿದಿದ್ದಿಂದ ಆತನು ಅಪುಗಳಿಗೆ ಮಾತನಾಡಿದಂತೆ ಗದಲಸಿದನು” (ಲಾಕ 4:41; ನೋಡಿಲ 4:34; ಮಾರ್ಕ 1:24).

ವಿನೇ ಆಗಲ ತೀಸುನು ಯಾರೆಂದು ದೆವ್ಯಗಳ ತಿಳಿದಿದ್ದವು (ನೋಡಿಲ ಯಾಕ್‌ಎಬ 2:19). ನಭಾಮಂದಿರದಲ್ಲಿ ಇದ್ದ ದೆವ್ಯವು ಯೀಎನುವನ್ನು “ನೀನು ದೇವರ ಪ್ರತಿಷ್ಠಿಸಿದನು” ಎಂದು ನೂಡಿಸಿತು. ಈ ದೆವ್ಯಗಳ ಆತನನ್ನು “ದೇವರುಮಾರು” ಎಂದು ಕರೆದವು; “ಬಿದಕ್ಕೆ ಬಿದು ದೆವ್ಯಗಳು ‘ಯೀಎನು ದೇವರುಮಾರು’ ಎಂದು ಒಟ್ಟಿಕೊಂಡವು” ಎಂಬ ಜಾಕೆಪ ಮೇಲನ ಬರಹವನ್ನು ಇತ್ತಿಳಿಗೆ ನಾನು ನೋಡಿದನು. ದೆವ್ಯಗಳ ಯೀಎನುವಿನ ದೈವತಪ್ರವನ್ನು

ಒಪ್ಪಿಕೊಳ್ಳುವಾಗ ಮಾನವ ಜೀವಿಗಳು ಅದನ್ನು ಒಪ್ಪಿಕೊಳ್ಳುವುದಕ್ಕೆ ಸಿರಾಕೆಲಿನುವದು ನಷ್ಟನ್ನು ದುಃಖಕ್ಕೆ ಈಡು ಮಾಡುತ್ತಿದೆ.

ತಾನು ಯಾರು ಎಂದು ಅಶುದ್ಧ ಅತ್ಯಾರ್ಥ ಹೇಳುವುದಕ್ಕೆ ಯೇನು ಯಾಕೆ ಅವಕಾಶಕ್ಕೆದಳ್ಳಿ? ಅಲ್ಲ ಬಹುಶ ಅನೇಕ ಕಾರಣಗಳು ಇದ್ದಿರಬಹುದು,¹⁵ ಅದರೆ ತುಬಲ ಕಾರಣವು ದೆವ್ಯಗಳಿಂದನೆ ಯಾವುದೇ ವಿಧದಲ್ಲ ಅವುಗಳ ನಾಾಣನಲ್ಲ ಕಾಣಿಸಿಕೊಳ್ಳುವುದಕ್ಕೆ ಅತನಿಗೆ ಇಷ್ಟಬಿರದದ್ದೇ ಆಗಿರಬಹುದು. ಶ್ರುತ್ಯಾಜ್ಞವಾಗಿ ಅತನು ದೆವ್ಯವಾದ ಬೆಳ್ಳಬೂಲನ¹⁶ ನಹಾಯದಿಂದ ದೆವ್ಯಗಳನ್ನು ಜಡಿಸುವನು ಎಂದು ತೆಗೆಳಲ್ಪಟ್ಟನು (ಮತ್ತಾಯ 12:24) ಅಗಿದ್ದನು.

**“ಅಧಿಕಾರ ಹೊಂದಿದವನು” ಗಾಳಾಯದಲ್ಲ (ಮತ್ತಾಯ 4:23-25; 8:2-4;
ಮಾರ್ಕ 1:35-45; ಲೂಕ 4:42-44; 5:12-16)**

ಅಧಿಕಾರ ಮತ್ತು ದರ್ಶನ

ಮರುದಿನದ ಬೆಳಗಿನ ಜಾವದಲ್ಲ, ಯೇನು ಕಹೆನ್ರೋಬಿನ ಹೊರಭಾಗದಲ್ಲ ಶ್ರಾಂಕನೆಗಾಗಿ ನಿಜನವಾದ ಪ್ರದೇಶಕ್ಕೆ ಹೋದಿನು (ಮಾರ್ಕ 1:35). ಅತನು ದ್ವೇಪತ್ವವನ್ನು ಹೊಂದಿದ್ದಾಗ್ನಿ ತನ್ನ ತಂಡೆಯಿಂದನೆ ವಿಕಾಂತದಲ್ಲಿರಲು ಅತನು ಬಯಸುವವನಾಗಿದ್ದನು. ನಿನಗೂ ಮತ್ತು ನನಗೂ ಅದೇ ತರದ ಅವಶ್ಯಕತೆಯ ಇದೆ.

ಅತನ ಶಿಷ್ಯರು ಅತನನ್ನು ಅರಸುತ್ತು ಹೊರಗೆ ಬಂದು “ಎಲ್ಲರೂ ನಿಷ್ಟನ್ನು ಹುಡುತುತ್ತಾ ಇದ್ದಾರೆ” ಎಂದು ಹೇಳಿದರು (ಮಾರ್ಕ 1:37). ಯೇನು ಕಹೆನ್ರೋಬಿನಲ್ಲಿಯೂ ಕಳಿತ ಅಂಥ ಯಶಸ್ವನ್ನು ಕಾಣುತ್ತಾನೆ ಎಂದು ಅವರು ಕೌತುಕವನ್ನು ಹೊಂದಿದವರಾಗಿದ್ದರು. ಅದರೆ ಯೇನುಬಿನ ವಿಜಾರವು ಒಂದಕ್ಕಿಂತ ಹೆಚ್ಚು ಪಟ್ಟಣವನ್ನು ಹೊಂದಿದ್ದಾಗಿತ್ತು. ಗಾಳಾಯದ ಪ್ರತಿಯೊಂದು ಪಟ್ಟಣದಲ್ಲ ಬೋಧಿಸುವ ಯೋಜನೆಯ ರೂಪರೇಣೀಯನ್ನು ಅತನು ಹೊಂದಿದ್ದನು (ಮಾರ್ಕ 1:38). ಈ ನಮಯದಲ್ಲ, ಕಹೆನ್ರೋಬಿನ ಜನಜಂಗ್ಯಾಯು ಅತನನ್ನು ಕಂಡುಕೊಂಡಿತು. ಅಲ್ಲಯೇ ಇರಲು ಅವರು ಒತ್ತಾಯಿಸಿದರು ಅದರೆ ಅತನ ನಿಧಾರವು ಆಗಲೇ ಮಾಡಲ್ಪಟ್ಟದಾಗಿತ್ತು (ಲೂಕ 4:42, 43). ಅತನು ಮತ್ತು ಅತನ ಶಿಷ್ಯರು ಗಾಳಾಯದ ತಮ್ಮ ಮೊದಲ ಪ್ರಯಾಣವನ್ನು ಮುಗಿಸಿದರು.

ಗಾಳಾಯ ಶ್ರಾಂಕದ ಉದ್ದೇಶಿಯ ಮತ್ತು ಅಗಲವಾದ ಭಾಗವು ನುಮಾರು ಅರವತ್ತನ್ನು ಮೂಲ ಮಾರವಕ್ಕಾರು ಮೂಲ ಆಗಿದೆ. ಇದು ನೂರಾರು ಹಳ್ಳಿಗಳನ್ನು ನುತ್ತುಪರೆದದ್ದು ಆಗಿದೆ. ಈ ಪ್ರಯಾಣವು ಅನೇಕ ತಿಂಗಳಾರ್ಥಕ್ಕಾಗಿತ್ತು ಲೂಕ 4:42, 43). ಅತನು ಮತ್ತು ಅತನ ಶಿಷ್ಯರು ಗಾಳಾಯದ ತಮ್ಮ ಮೊದಲ ಪ್ರಯಾಣವನ್ನು ಮುಗಿಸಿದರು.

ಬಳಿಕ ಯೇನು ಗಾಳಾಯದೆಲ್ಲಲ್ಲ¹⁷ ಇರುಗಾಡಿ ಅಲ್ಲಿಯವರ ನಭಾಮಂದಿರಗಳಲ್ಲ ಉಹೆಲೆಮಾಡುತ್ತು ಹರಲೇಂಟರಾಜ್ಯದ ನುವಾರೆಯನ್ನು ನಾಲಿ ಹೇಳುತ್ತು ಜನರ ಎಲ್ಲ ತರದ ರೋಗಿಗಳನ್ನು ಎಲ್ಲ ತರದ ಬೇನೆಗಳನ್ನು ವಾಸಿಸುತ್ತಾನೆ ಬಂದನು.

ಅತನ ನುದ್ದಿಯ ಸೀಲಿಯ ದೇಶದಲ್ಲಿ ಹಜ್ಜಾದ್ದಿಲಂದ:¹⁸ ಮೃನೆಟ್ಟಿಗಿಲ್ಲದವರನ್ನು ಅಂದರೆ ತರತಕದ ರೋಗಭಾದೆಗಳಿಂದ ಕಷ್ಟದಾಪದವರನ್ನು ದೆವ್ಯಹಿಡಿದವರನ್ನು¹⁹ ಮೂರೆಕೆರೇಂಗಿಗಳನ್ನು ಹಾಕ್ಕೆ ವಾಯುವಿನಪರನ್ನು ಅತನ ಬಜಗೆ ಕರೆತಂದರು; ಅತನು ಅವರನ್ನು ಸ್ವಷ್ಟಮಾಡಿದನು. ಮತ್ತು ಗಾಳಾಯ ದೆಕೆಂಬ್ರೋಽಱಯ ಯೆರಾನಲೇಮು ಯಾದಾಯ ಎಂಬ ಸ್ಥಳಗಳಿಂದ ಹಾಗೂ ಯೋದರಿಸ್ತಿನ ಅಂತರಿಕ್ಷದ ಜನರು ಗುಂಪುಗುಂಪಾಗಿ ಅತನ ಹಿಂದೆ ಹೊದರು (ಮತ್ತಾಯ 4:23-25).

ಉಧಕಾರ ಮತ್ತು ಕರ್ಮ

ಆ ಹೊಳೆನಾ ಪ್ರಯಾಣದಲ್ಲಿನ ಒಂದು ಅಧ್ಯಾತ್ಮಾಯೇವು ಬಿವರವಾಗಿ ದಾಖಲಾನಲ್ಪಟ್ಟಿದೆ ಅದು ಕುಷ್ಣದ ಸ್ವರ್ಥತೆ. ಹೂಡಿನ ಕಾಲದಲ್ಲಿ ಕುಷ್ಣವು ಬಲು ಉರುವಲ್ಲದಿದ್ದರೂ ತಜಾಡಾ ಬಲು ಭಯಿಂತರವಾದ ರೋಗಿಳಳಿ ಒಂದಾಗಿತ್ತು. ಆ ಸಮಯವು ಬಿಬಿಧ ರೋಗಿಳಿಯ ನುತ್ತುವರೆದಿದ್ದ ಅದು ಜರ್ಮ್ ಮತ್ತು ನರಗಳ ಮೇಲೆ ಪ್ರಭಾವವನ್ನು ಜೀರ್ಣಪುರಾಗಿದ್ದು ಇಂದು ನಾವು ಕುಷ್ಣ ಎಂದು ರೋಗಕ್ಕೆ ನೇಲಕೊಳ್ಳುವುದಾಗಿತ್ತು.²⁰ ಅದು ನೋಂತು ರೋಗವಾಗಿತ್ತು ಮತ್ತು ಗುಣವಾಗಿದ್ದು ಎಂದು ಹಲಗಣಿಸಲಾಗುತ್ತಿತ್ತು.²¹ ಕುಷ್ಣವು ಅವರನ್ನು ಜಿನಗಂಗುಂಳಿಯಿಂದ ತಮ್ಮನ್ನು ತಪ್ಪಿ ತೈಯೇಹಿಸಿಕೊಳ್ಳುವುದಕ್ಕೆ ಮತ್ತು ಅವರೆಡನೆ ನಂತರವನ್ನು ನಿರಾಕರಿಸುವ ನಾಧ್ಯತೆಯನ್ನು ಒಳಗೊಂಡಿತ್ತು (ಯಾಜಕರಾಂಡ 13:45, 46).

ಯೇಣು ಪ್ರಯಾಣದಲ್ಲಿದ್ದಂತೆ ಒಬ್ಬ ಕುಷ್ಣರೋಗಿಯು ಅತನೆಡೆಗೆ ಬಂದನು. ಅತನು “ಮೈಯೆಲ್ಲಾ ಕುಷ್ಣರೋಗಿಂದ ತುಂಜಿತ್ತು”²² (ಲಾಕ 5:12) ಎಂದು ಲೂಕನು ಗಮನಿಸುವವನಾಗಿದ್ದಾನೆ. ಅತನು ಆ ರೋಗವು ಮುಂದುವರೆದ ಹಂತದಲ್ಲಿತ್ತು; ಅತನು ಜರ್ಮ್ ಮತ್ತು ಆಗಲೇ ಜೀಳುವುದರಲ್ಲಿತ್ತು; ಅತನು ತನ್ನ ಕೈಯನ್ನೊಂದು ಅಥವಾ ಕಾಲನ್ನೊಂದು - ಬೆರಳುಗಳನ್ನು, ಹಿಮುಡಿಯನ್ನೊಂದು ಅತನು ಮೂರಿನ ತುದಿಯನ್ನೊಂದು, ತನ್ನ ಕಿಬಿಯ ಮೇಲ್ಲಾಗುವನ್ನೂ ಕಳಿದುಕೊಳ್ಳುವುದರಲ್ಲಿದ್ದನು. ಆಕುಷ್ಣರೋಗಿಯು ಯೇಣುವಿನ ಮುಂದೆ ವಾಣಿಕಾಲುಗಳ ಮೇಲೆ ಜಿಧ್ಯ “ಸಿನಗೆ ಮನಸಿದ್ದರೆ ನನ್ನನ್ನು ಶುಭ್ರಮಾಡಬಲ್ಲೇ” ಎಂದು ಬೇಡಿ ಕೊಳ್ಳಲು ಆರಂಭಿಸಿದನು (ಮಾರ್ಕ 1:40). “ಅತನು ಕಸಿಕರಪಟ್ಟ ಕ್ಯಾನೀಡಿ ಅವರನ್ನು ಮುಟ್ಟಿ ನನಗೆ ಮನಸ್ಸುಂಬು: ಶುದ್ಧವಾಗು ಅಂದನು. ಕೂಡಲೇ ಅತನು ಕುಷ್ಣವು ಹೋಗಿ ಅತನು ಶುದ್ಧವಾದನು” (ಪಜನಗಳ 41, 42).

ಯೇಣು “ಧರ್ಮಶಾಸ್ತ್ರದ ಅಧಿನಂದಲ್ಲಿ ಬೆಳೆದನು” ಅತನು ಹೋಳಿಯ ಧರ್ಮಶಾಸ್ತ್ರವನ್ನು ಹಾಲಿಸುವವನಾಗಿದ್ದನು ಮತ್ತು ಇತರರನ್ನು ಹಾಗೇ ಮಾಡಲು ಹೀಲೇಹಿ ಸುವವನಾಗಿದ್ದನು (ಗಲಾಯ 4:4) ಎಂದು ನಾವು ಇತ್ತಿಜೆಗೆ ಒತ್ತಿಹೇಳಿದೆ. ಕುಷ್ಣವನ್ನು ವಾಸಿಯಾಗುವದಕ್ಕಾಗಿ ಅವಶ್ಯವಿರುವ ನಿಯಮದ ಪ್ರಕಾರ ಧಾರ್ಮಿಕ ಶುದ್ಧಿಕರಣಕ್ಕಾಗಿ ಅತನು ಯೇರಳನಲೇಬಿನಲ್ಲಿಯ ದೇವಾಲಯಗಳಿಗೆ ಭೇಟಿಕೊಡಬೇಕು (ಯಾಜಕರಾಂಡ 14:2-32). ಯೇಣು ಆ ಮನುಷ್ಯನಿಗೆ, “ಹೋಗಿ ಯಾಜಕನಿಗೆ ನಿನ್ನ ಮೈತೊಂಬಿ ಹೋಳಿಯು ನೇಮಕಮಾಡಿರುವುದನ್ನು ಅಹಿಂಸಿ ನಿನ್ನ ಶಂಧಾಜಾರವನ್ನು ನೆರವೇಲನು, ಅದು ಜನಲಿಗೆ ನಾಕ್ಷಾಹಿಸಿದನು (ಮಾರ್ಕ 1:44).

ಅಷ್ಟೇ ಅಲ್ಲ ಯೇಣು ಅತನಿಗೆ “ಯಾಲಗೂ ಏನೂ ಹೇಳಬೇಡ ನೋಡು ...” ಎಂದು ಎಜ್ಜಲಿಸಿದನು (ಪಜನಗಳ 43, 44). ಹಾಗಿದ್ದಾಗ್ಯ ತುಳಿತಿನಾದ ಆ ಮನುಷ್ಯನು “ಹೋರಬು ಹೋಗಿ ಆ ನಂಗತಿಯನ್ನು ಬಹಳ ವಾಗಿ ಹೆಚ್ಚಿದನು” (ಪಜನ 45).

ನಾನು ಜಿಕ್ಕಪನಾಗಿದ್ದಾಗ, ಯೇಣು ಬಿರೋಧಾಭಾಸದ ಮನೋಭಾನ್ ಮನೋಳ ವಿಜ್ಞಾನವನ್ನು ಬಳಸುತ್ತಾನೆ ಎಂದು ನಂಜದೆನು. “ಎಂಥ ಜಾಣ ಈತ! ಯೇಣು ಅತನಿಗೆ ಯಾಲಗೂ ಹೇಳಬೇಡ ಎಂದು ಆ ಮನುಷ್ಯನಿಗೆ ಹೇಳಿದ್ದನು ಮತ್ತು ಅದು ಅತನಿಗೆ ಇನ್ನೂ ಹೆಚ್ಚಾಗಿ ಹೇಳುವಂತೆ ಮಾಡಿತು!” ಅಂಥವುಗಳ ಯೇಣುವಿನ ಸ್ಥಾಪಕ್ಕೆ ತದ್ವಿಯದ್ವಾಗಿದ್ದವು; ಜನರ ಕೈಜಿಕವನ್ನು ತಾನು ತಡೆಯಲ್ಲಿರಿತ್ತಲ್ಲ ಎಂದು ಈತ ನಾನು ಅಧ್ಯೇಹಿಸಿಕೊಂಡಿದ್ದೇನೆ. ಯೇಣು ತಾನು ಹೊಡುವ ನಂಗತಿಗಳ ಬಗ್ಗೆಯೂ ಗಂಭೀರವಾಗಿರುತ್ತಿದ್ದನು ಎಂದು ನಾನು ಅಲಕುಕೊಂಡಿದ್ದೇನೆ. ಅತನು ಗಾಲಾಯದ ಇತರ ಹಟ್ಟಣಗಳಿಗೆ ಮತ್ತು ಉರುಗಳಿಗೆ ಹೋಗಿ ಸುವಾರ್ತೆ ನಾರಬೇಕಿದೆ ಎಂದು ತನ್ನ ಶಿಷ್ಯಲಿಗೆ ಹೇಳಿದನು (ಮಾರ್ಕ 1:38; ಲಾಕ 4:43) ಅದರೆ ವಾಸಿಯಾದ ಕುಷ್ಣರೋಗಿಯು ಪ್ರಜಾರದ ಹಲಿಣಾಮವಾಗಿ “ಯೇಣು ಬಹಿರಂಗವಾಗಿ ಇನ್ನು ಯಾವ ಉರೈಜಕ್ಕೂ ಹೋಗಲಾರದೆ ಹೋರಿಗೆ ಅಡಬಿಯ ನ್ಷಾಂತಿದಲ್ಲಿ ಇದ್ದನು” (ಮಾರ್ಕ 1:45).

ಆತನು ಎಲ್ಲಗೆ ಹೊಳಗೂತ್ತಾನೋ “ಅಲ್ಲಗೆ ಜನರ ಗುಂಪು ಆತನನ್ನು ಹಡುಕಿಕೊಂಡು ಆತನ ಹಿಂದೆ ಬರುತ್ತಿದ್ದರು ಮತ್ತು ಜನರು ನಾಲ್ಕು ಕಡೆಯಂದಲೂ ಆತನ ಬಳಗೆ ಬರುತ್ತಿದ್ದರು” (ಘಟನ 45). ಹೊದಲ ತ್ಯಾಣವು ಅನಹವಾದ ಯಶಸ್ವನ್ನು ಪಡೆಯತು.

“ಅಧಿಕಾರವಿದ್ದನು” ಕಡೆನೋರ್ಮಿಗೆ ಹಿಂಡಿತುಗಿದ್ದ (ಮತ್ತಾಯ 9:2-9; ಮಾರ್ಕ 2:1-14; ಬಾಕ 5:17-28)

ಖಾಪವನ್ನು ಕ್ಷಮಿಸುವ ಅಧಿಕಾರ

ತ್ಯಾಣವನ್ನು ಮುಗಿನುತ್ತಾ ಯೇಣು ಬಹುಶಃ ಹೇತುನ ಮನೆಗೆ ಸ್ವಲ್ಪ ಸುಧಾರಿಸಿಕೊಳ್ಳಲು ಕಡೆನೋರ್ಮಿಗೆ ಹೊಳದನು. ಆತನು ಮರಳ ಹಣ್ಣಣಕ್ಕೆ ಬಂದಿದ್ದಾನೆ ಎಂಬ ನುಡಿಯು ಹರಡಿದ್ದಲಿಂದ ಆತನಿಗೆ ಅಲ್ಲ ಹೆಚ್ಚಿನ ವಿಶ್ರಾಂತಿ ಸಿಕ್ಕುಳಲ್ಲ. ಆತನು ಇದ್ದ ಮನೆಯು ಬೇರಿನೇ ಜನರಿಂದ ತುಂಜಹೊಳಿಯತು.

ಅಲ್ಲ ಉಪಕ್ಕಿತವಿದ್ದವರಾಲ್ಲ ಶಾಸ್ತ್ರಿಗಳೂ ಮತ್ತು ಫಲನಾಯರೂ ಇದ್ದರು (ಮತ್ತಾಯ 9:3; ಮಾರ್ಕ 2:6; ಲಾಕ 5:17, 21). ಈ ಜನರು ಸ್ವಯಂಭೋಳಣಿತ ಧರ್ಮಾನ್ತರದ ಹಾಲಕರು ಮತ್ತು ಸಂಪೂರ್ಣಾಯಗಳ ಉಸ್ತುವಾಲಿಗಳೂ ಆಗಿದ್ದರು. ಇವರಾಲ್ಲ ಕೆಲವರು ಯೆರಾನೇಖಿನಿಂದ ಬಂದವರಾಗಿದ್ದರು (ಮತ್ತಾಯ 5:17). ನ್ಯಾನಿಕನಾದ ಯೋಹಾನನ ಜನಸ್ತಿಯತೆಯು ಹೆಚ್ಚಿದಾಗ ಯಾಜಕರು ಮತ್ತು ಲೇಖಿಯರು ನವಾಲು ಹಾಕಲು ಆತನಡಿಗೆ ಬಂದಿದ್ದರು (ಯೋಹಾನ 1:19). ಈಗ ಶಾಸ್ತ್ರಿಗಳು ಮತ್ತು ಫಲನಾಯರು ಯೇಣುವನ್ನು ಹಲ್ಲಣಿಸಿ ನಲ್ಲಿ ಬಂದಿದ್ದಾರೆ.

ಯೇಣು ಬೊಳಿಸುತ್ತಿದ್ದೂರ ನಾಲ್ಕು ಜನರ ತಮ್ಮ ಸ್ತೋಹಿತನಾದ ಹಾಜ್ರೆವಾಯ ರೋಣಿ ಯನ್ನು ಮಾಂಗಿಯನ್ನು ಜಿಜ್ಞಾಸಿಸಿದರು. ಅದನ್ನು ಕಂಡ ಯೇಣುವಿನ ಮನಕರಿಗೆ ಹೊಳಿಯತು, ಮತ್ತು ಆತನು ಆ ಮನುಷ್ಯನಿಗೆ, “ಮಗನೇ, ನಿನ್ನ ಹಾಹಗಳು ಕ್ಷಮಿಸಲ್ಪಣಿಸೋ ಎಂದು ಹೇಳಿದನು (ಮಾರ್ಕ 2:5).

ತೀನುನ್ನಿಂದು ಹಾಕಾರಿಗಳಿಗೆ ಆಪಾತವಾಯಿತು. “ಇವನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂತಣಿ. ದೇವರೆಂಬುನೇ ಹೊರತು ಮತ್ತಾರು ಹಾಹಗಳನ್ನು ಕ್ಷಮಿಸಲಬಲ್ಲರು?” (ಘಟನ 7) ಎಂದು ಕೊಂಡರು. “ದೇವದೂತಣಿ” ಇದರ ಅರ್ಥ “ದೇವರ ಬಿರುದ್ಧವಾಗಿ ಮಾತನಾಡುವುದಾಗಿದೆ” ಇದು ನಾಮಾನ್ಯವಾಗಿ ದೂತಣಿಯ ಮಾತುಗಳಿಗೆ ಬಳಸುವಂತಿದ್ದಾಗಿದೆ. (ಇದಕ್ಕೆ ನಮಾನವಾದ ರಿಕವದವು ತೀರ್ತ 3:2 ಮತ್ತು 2 ಹೇತು 2:2ರಾಲ್ಲಿ ಬಳಸಲ್ಪಣಿದೆ.) ದೇವರ ಸ್ವಭಾವ ಅಥವಾ ಲಕ್ಷಣವನ್ನು ತೆಗೆಬಿಡುವಂತಹದನ್ನು ನೂಡಿಸುವ ಯಾವುದೇ ಭಾಷೆಯ ಹದವನ್ನು ಯಿಹಾದ್ಯರೂ ನಹ ಬಳಸುವವರಾಗಿದ್ದಾರೆ. ಶಾಸ್ತ್ರಿಗಳ ಮತ್ತು ಫಲನಾಯರ ತರ್ಕವು ಈ ಲೇಖಿಯಲ್ಲಿ ನಾಗಿತ್ತು:

1. ದೇವರು ಮಾತ್ರ ಹಾಹಗಳನ್ನು ಕ್ಷಮಿಸಲಬಲ್ಲನು.
2. ಈ ಮನುಷ್ಯನು ದೇವರಲ್ಲ.
3. ಆದ್ದರಿಂದ ಆತನು ದೇವದೂತಣಿಯ ದೊಳಡಿಯಾಗಿದ್ದಾನೆ.

ಅವರ ತರ್ಕದಲ್ಲಿ ಯಾವ ತಪ್ಪು ಇರಿಲ್ಲ; ನಮನ್ಯೆ ಎಂದರೆ ಅವರ ಎರಡನೆಯ ಅಥಾರ ವಜನವು ತಪ್ಪಾಗಿತ್ತು.

ಹೂಡಲೇ ಯೇಣು ತನ್ನ ಆಕ್ರೆದಲ್ಲಿ ತಿಜದುಕೊಂಡು ಅವಲಿಗೆ ನಿಂತು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಅಂದುಹೊಳ್ಳಿತ್ತೀಲ? ಯಾವದು ನುಲಭ? ನಿನ್ನ ಹಾಹಗಳು ಕ್ಷಮಿಸಲ್ಪಣಿಸೋ

ಅನ್ನವದೊ? ಎದ್ದು ನಿಸ್ತು ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನವದೊ? ಆದರೆ ಹಾಪಗಳನ್ನು ಕ್ಷಮಿಸಿಬಿಡುಪುದಕ್ಕೆ ಮನುಷ್ಯರುಮಾರಿಸಿಗೆ ಭೂಲೀಕಾರದಲ್ಲಿ ಅಧಿಕಾರ ಅಂಬಿಂದು ನಿಮಗೆ ತಿಳಿಯಬೇಕು ಎಂದು ಹೇಳಿ ಹಾಷ್ಯವಾಯಿ ಹೋಗಿಯನ್ನು ನೋಡಿ ಎದ್ದು ನಿಸ್ತು ಹಾಸಿಗೆಯನ್ನು ತೆಗೆದುಕೊಂಡು ಹೋಗಿಂದ ನಿನಗೆ ಹೇಳುತ್ತೇನೆ ಎಂದನು (ಪಜನಗಳ 8-11).

ಇದನ್ನು ಈ ಲೀಟಿಯಾಗಿ ಸರಳವಾಗಿ ಹೇಳಬಹುದು, ಯೇಣು ಹೋಗಿದ ಹೇಳಲೆ ಅಧಿಕಾರವನ್ನು ಬಳಕುಪಡು ಆತನಿಗೆ ಹಾಪದ ಮೇಲೂ ಅಧಿಕಾರಪ್ರ ಉಂಬಿಂದು ನಾಧಿಕುಪುದಾಗಿದೆ.

ತೀಸ್ತನು ಆ ಹಾಷ್ಯವಾಯಿರೋಗಿಗೆ ಎದ್ದೇಲು ಹೇಳಿದಾಗ “ಅವನು ಎದ್ದು ಕೂಡಲೇ ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲಾರ ಮುಂದೆ ಹೊರಟು ಹೋಳದನು. ಅದಕ್ಕೆ ಎಲ್ಲರು ಬೆರಗಾಗಿ ನಾಪು ಇಂಥದನ್ನು ಎಂದಿಗೂ ನೋಡಿದ್ದೇ ಇಲ್ಲದೆಂದು ಹೇಳುತ್ತಾ ದೇವರನ್ನು ಕೊಂಡಾಡಿದರು” (ಪಜನ 12).

ಯೇರಾಸಲೀಬಿನ ಯಾತ್ರಿಕರ ತರ್ಕವು ಈ ಲೀಟಿಯಲ್ಲಿ ನಾಗಬಹುದಿತ್ತು:

1. ದೇವರು ಮಾತ್ರ ಹಾಪಗಳನ್ನು ಕ್ಷಮಿಸಬಲ್ಲನು.
2. ಈ ಮನುಷ್ಯನು ಹಾಪಗಳನ್ನು ಕ್ಷಮಿಸಬಲ್ಲನು.
3. ಆದ್ದರಿಂದ ಈತನು ದೇವರಾಗಿದ್ದಾನೆ!

ದುರ್ದ್ವವಪಶಾತ್ ಅವರಾ ನಹ ಅಹಂಕಾರದಿಂದ ಮತ್ತು ಹೊಷ್ಟೆ ಕಿಜ್ಞನಿಂದ ತುಂಜಿದವರಾಗಿದ್ದರು ಮತ್ತು ಸ್ವೇಚ್ಛಯಿಷ್ಟವರಾಗಿದ್ದರು ಯೇಣುವಿನ ಮೇಲನ ಅಹಾದನೆಯನ್ನು ಕೂಡಾ ಹಲಗಣಿಸುವಪರಾಗಿದ್ದರು.

ಈ ವ್ಯಾಶವ್ಯಾದಿಂದ ಆರ್ಬಂಭವಾಗಿದ್ದು ಇದನ್ನು ಯೇಣಸಾವು, ಕ್ರಾಜಿಸಲ್ಪುಡುಪರವರಿಗೆ ಆತನು ಎಡುಲಿನಬೇಕಾಯಿತು. ಆತನನ್ನು ಬಿನಾಶಮಾಡಲು ಉಪಯೋಗಿಸಾಗುವ ಯಾವುದಾದರೂ ಅವೃತಹಾರ ಸಿಕ್ಕುಪಡೂ ಎಂದೂ ಗೂಡಜಾರು ಆತನಿಳಿ ಹುಡುತುತ್ತಾ ಆತನು ಹೋಗು ವೆಲ್ಲದೇ ಆತನನ್ನು ಹಿಂಬಾಳನುಪರಾಗಿದ್ದರು ಎಂಬುದು ದೂರಪಾದುದಲ್ಲ.

ಮನುಷ್ಯರಿಗೆ ನಾಳನ್ನುನೇಯವ ಅಧಿಕಾರ

ತನ್ನ ಟೆಕಾಕಾರರು ಅನಂತಪ್ರಾಗಾಗುವ ಅನೇಕ ಸಂಗತಿಗಳನ್ನು ಯೇಣು ಮಾಡಿದನು. ಆತನು ಅಶುದ್ಧನಾದ ಕುಷ್ಯರೋಗಿಯನ್ನು ಮುಣ್ಣಿದನು. ಆತನು ಹಾಪಗಳನ್ನು ಕ್ಷಮಿಸಬಲ್ಲನು ಎಂದು ನೂಡಿಸಿದನು. ನಮ್ಮ ಹಾರದಲ್ಲ ನೂಡಿಸುವ ಇನ್ನೊಂದು ಘಟನೆ ಎಂದರೆ ಅವರ ಕೋಚೆ: ಆತನು ಸುಂಕದಪಸೋಜಿನನ್ನು ತನ್ನ ಶಿಷ್ಯನಾಗಿರುಪುದಕ್ಕಾಗಿ ಕರೆದನು.

ಯೇಣುವಿಗೆ ಕಹನೋರಬಿನ ನೆರೆಯಲ್ಲಿನ ಇನ್ನೊಂದು ಅಜ್ಞಪೆಜ್ಞಿನ ತಾಂಬಿಂದರೆ ಸಮುದ್ರದ ದಂಡೆ. ಆತನು ತಿರುಗಿ ಅಲ್ಲಗೆ ಹೋದಾಗ ಜನಸಮಾಹವು ಅವನನ್ನು ಹಿಂಬಾಳಸಿತು ಮತ್ತು ಆತನು ಅದಲಗೆ ಬೋಧನೆ ಮಾಡಿದನು (ಮಾತ್ರ 2:13).

ಸಂಕದವನ ಸುಂಕದಕಟ್ಟಿಯ ಹತ್ತಿರದಲ್ಲಿತ್ತು,²³ ಆ ಸಂಕದ ಕಟ್ಟಿಯ ದಂಡಯ ಮೇಲಾದ್ದು ನಾಮಗ್ರಿಗಳ ಮೇಲೆ ಮತ್ತು ದೋಷೆಯಿಂದ ದಾಮುವ ಜನಲಿಂದ ಕರವನ್ನು ಸಂಗ್ರಹಿಸುವ ಕಾರ್ಯಕ್ರಾಗಿ ದಂಡಯ ಮೇಲೆ ಇರುತ್ತಿತ್ತು ಅಥವಾ ಕಹನೋರಬಿಗೆ ತರುತ್ತಿದ್ದ ಉತ್ತಾದನೆಯ ಮೇಲೆ ಕರವನ್ನು ಹೇಳಲು ರಸ್ತೆಯ ಬದಿಯಲ್ಲಿ ಇರುತ್ತಿತ್ತು²⁴ ಅಲ್ಲ ಸುಂಕದ ಕಟ್ಟಿಯ ಅಧಿಕಾರಿಯ ಹೆಸರು ಮತ್ತುಯನು (ಮತ್ತಾಯ 9:9). ಆತನು ಅಥಾಯನ ಮಗನಾಗಿದ್ದ ಲೇಖಿಯನು ಎಂದು ಕರೆಯಲ್ಪಡುತ್ತಿದ್ದನು (ಮಾತ್ರ 2:14).

ಸುಂಕದವರು ನಾಮಾನ್ಯವಾಗಿ ಯಿಹದ್ವಲಿಂದ ದ್ವೇಷಕ್ಕೆ ಒಳಗಾಗಿದ್ದರು. ರೋಮಸ್ತುಲಿಗೆ ಸಹಾಯ ಮಾಡುತ್ತಿರುವ ಯಿಹಾದಿಗಳನ್ನು ದೈತ್ಯಿಗಳು ಎಂದು ಹಲಗಟಿನಲಾಗುತ್ತಿತ್ತು. ರಾಬರ್ಡ್ ಎಲ್ ಧಾಮನ್ ಹೀಗೆ ಬರೆಯುತ್ತಾರೆ.

ಮತ್ತಾಯನಂತೆ ತೆಲಗೆಯನ್ನು ಸಂರಕ್ಷಿಸುತ್ತಿರುವವರು ... ವ್ಯಾಪಾಲಿಗಳ ನಾಗಾಣಿಕೆಯಲ್ಲಿರುವಂಥ ವಸ್ತುಗಳ ಬೆಲೆಯನ್ನು ಲೆಕ್ಕ ಹಾಕುತ್ತಿದ್ದರು ಮತ್ತು ರೋಮಾಯ ಸರ್ಕಾರಕ್ಕೊನ್ನೆಸ್ತು ಅದರ ಮೇಲೆ ಹಣವನ್ನು ವಸೂಲ ಮಾಡುತ್ತಿದ್ದರು ... ಅನಿಶ್ಚಿತವಾದ ಆಮದು ರಷ್ಟಿನ ಸುಂಕದ ಬೆಲೆಯು ಸುಂಕ ವಸೂಲಾಯಿಲಾಗೆ ಹೆಚ್ಚಿನ ದರವನ್ನು ಬಿಧಿನಲ್ಲ ಅನುಕೂಲ ಮಾಡಿಕೊಡುತ್ತಿರುವುದಲಿಂದ ಆತನ ಸ್ವಂತದ ಲಾಭವೂ ಕೂಡಾ ಹೆಚ್ಚಿತ್ತು. ತನ್ನ ಉದ್ಯೋಗವನ್ನು ಅಲಯದ ಅನ್ನಾಮಾಣಿಕರ ಬಹುತ್ವದ ಪಟ್ಟಿಯಲ್ಲ ಮತ್ತಾಯನ ಕೂಡಾ ಅವರಳ್ಳ ಬ್ರಹ್ಮವನಾಗಿರಬಹುದೇನೋ. ಆದರೆ ಆ ಗರ್ವದಲ್ಲಿರುವವರು ಜೀಕೆ ಯಿಹಾದಿಗಳಿಂದ ಅಲ್ಲಗಳಿಯಲ್ಲಿತ್ತಾರೆ ಮತ್ತು ಬಹಿಹೃದರ್ಕ್ಯಾ ಒಳಗಾಗುತ್ತಾರೆ.²⁵

ಯೇಣ ಹಲವು ಬಾಲ ರಸ್ತೆಮಾರ್ಗವಾಗಿ ಮತ್ತು ಗಲಿಲಾಯ ಸಮುದ್ರದ ಮಾರ್ಗವಾಗಿ ಹೀಗೆ ಮತ್ತಾಯನ ಸುಂಕದಕಟ್ಟಿಯಲ್ಲ ಹಾದು ಹೋಲಿರಬೇಕು, ಈ ಸುಂಕದವನು ಅಲ್ಲ ಕಟ್ಟಿಯಲ್ಲ ಕೂತುಕೊಂಡು ಶ್ರಿಸ್ತನು ಹೋಲಿಸಿದ್ದನ್ನು ಕೇಳುವ ಅವಕಾಶ ಅತನಿಗಿದ್ದಿರಬೇಕು ಎಂಬುದರಳ್ಳ ಸಂಖಯವೇ ಇಲ್ಲ.²⁶ ಈ ದಿನ ಮಾತ್ರ ಇಸ್ತಾವಾಗಿತ್ತು ಯೇಣ ಅಲ್ಲಗೆ ಬಂದು ನಿಂತನು ಅತನನ್ನು ನೋಡಿ, “ನನ್ನನ್ನು ಹಿಂಬಾಲನು” (ಮಾರ್ಕ 2:14) ಎಂದನು. ಹೆಚ್ಚೆ ಅಂದೆಯ ಯೋಹಾನೆಲಿಗಾದಂತೆಯೇ ಈತನಿಗೂ ಈ ಕರೆಯು ಆಗಿತ್ತು. ಇದು ವ್ರಾಣ ಸಮಯದ ಶಿಷ್ಯರಾಗುವುದಕ್ಕಾಗಿ ಕರೆಯಾಯಿತ್ತು. ಬೆಸ್ತರಂತೆ ಮತ್ತಾಯನ ಕೂಡಾ “ಅವನು ಎಲ್ಲವನೂ ಜಟ್ಟಿ ಅತನ ಹಿಂದೆ ಹೋದನು” (ಲೂಕ 5:28).²⁷

ಮತ್ತಾಯ

ಶೈಲ್ಷಿಕಾದ ಗಲಿಲಾಯದ ಸೇವೆಯು ತೀರ್ಪತ್ರೆಯನ್ನು ಸಂಹಾದಿಸಿತ್ತ. ನಮ್ಮ ಮುಂದಿನ ಹಾರದಲ್ಲ ಈ ಸೇವೆಯ ಬಗೆಗೆ ನಮ್ಮ ಅರ್ಥಯನವನ್ನು ಮುಂದುವರೆಸೋಣ. ಯೇಣ ಮತ್ತು ಧಾರ್ಮಿಕ ಮುಖಂಡ ಮಧ್ಯದಲ್ಲಿನ ದಷ್ಟವಾದ ಸಂಭಂಡವು ದ್ವೇಷದಲ್ಲಿ ಬೆಳೆದು ಅದರ ಇನ್ನೊಂದು ಹಲಿಜಾಮವು ಅತನ ಮರಣವೇ ಆಗುವವರೇಗೂ ಹೋದದ್ದನ್ನು ನಾವು ನೋಡಬಹುದು.

ಈ ಹಾರಪ್ಯ ಯೇಣವಿನ ಅಧಿಕಾರವನ್ನು ಒತ್ತಿ ಹೇಳುವುದಾಗಿದೆ. ಅಧಿಕಾರದ ತ್ವರ್ಯಾಯ ಮುಖ್ಯವಾದ ಬಿಷಯವಾಗಿದ್ದ ಯಿಹಾದಿ ಅಧಿಕಾರಿಗಳು ಅತನೇಡನೆ ಬಿವಾದವನ್ನು ಹೊಂದಿದ್ದು, ಅದು ಅತನ ಇಹಲೋಕದ ಸೇವೆಯ ಅರಂಭಧಿದಂದ ಕೊನೆಯವರೇಗೂ ಇತ್ತು. ಹೊದಲು ಅತನು ದೇವಾಲಯದಲ್ಲಿರುವ ಜಿಸಿವಾರರನ್ನು ಓಡಿಸಿದಾಗ, ಅವರು ಅತನ ಇದನ್ನೆಲ್ಲಾ ಮಾಡುವುದಕ್ಕೆ “ಅಧಿಕಾರ ಉಂಟಿಂಬುದಕ್ಕೆ ಯಾವ ನೂಜಕರಾಯವನ್ನು ತೋಲನುತ್ತಿ” ಎಂದು ಕೇಳಿದರು (ಯೋಹಾನ 2:18). ಈ ಲೋಕದ ಮೇಲನ ಅತನ ಜೀವಿತದ ಕೊನೆಯ ಚಾರದ ಆರಂಭದಲ್ಲ ಅವರು ಅತನಿಗೆ “ನಿನು ಯಾವ ಅಧಿಕಾರದಿಂದ ಇದನ್ನು ಮಾಡುತ್ತಿ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ನಮಗೆ ಹೇಳು” ಎಂದು ಅತನಿಗೆ ಸಮಾಲು ಹಾಕಿದರು (ಲೂಕ 20:2).

ಅಧಿಕಾರದ ತ್ವರ್ಯಾಯ ನಹ ಅತನಿಗಾಗಿ ನಿಮ್ಮ ತುತ್ತಿಯಿಯ ಕೇಂದ್ರ ಆಗಿದೆ. ಮರಣ, ಹಾಳುಬಿಕೆ, ಮತ್ತು ಭೂನರುತ್ತಾನದ ನಂತರ ಅತನು “ಪರಲೋಕದಲ್ಲಿಯೂ ಭಾಲೋಕದಲ್ಲಿಯೂ ಏಲ್ಲ ಅಧಿಕಾರಪ್ಯ ನನಗೆ ಕೊಡಲ್ಪಟ್ಟಿದೆ” (ಮತ್ತಾಯ 28:18) ಎಂದು ಹೇಳಿದನು.

ನಿನ್ನ ಜೀವಿತದ ಮೇಲೆ ಅತನ ಅಧಿಕಾರವನ್ನು ನೀನು ಒಪ್ಪುತ್ತೀರೋಯಾ? ಬಾಯಿಮಾತಿನ ಆರಾಥನೆಯಿಗಿಂತ ಹೆಚ್ಚಿನಿ ನಿನ್ನ ನಂಭೂತ್ಯಾಣ ಒಟ್ಟಿಸಿಕೊಳ್ಳಬಿಕೆಯ ಮೂಲಕ ಅತನ ಅಧಿಕಾರಕ್ಕೆ ಅಡ್ಡಬೆಳ್ಳಿತ್ತುಂದೋಯಾ? “ನನ್ನನ್ನು ನ್ನಾಮೀ ನ್ನಾಮೀ ಅನ್ನುವರೆಳ್ಳಿರು ಹರಲೋಕ ರಾಜ್ಯದಲ್ಲ ನೇರುವರೆಂದು ನೀನಂತಹೆಡಿಲಿ; ಹರಲೋಕದಲ್ಲಿರುವ ನನ್ನ ತಂದೆಯ ಜಿತ್ತರಂತೆ ನಡೆಯುವವನೇ ಹರಲೋಕ ರಾಜ್ಯವನ್ನು ನೇರುವಷ್ಟು” (ಮತ್ತಾಯ 7:21) ಎಂದು ಯೀಂನು ಹೇಳಿದ್ದಾನೆ. ಅತನ ಅಧಿಕಾರವನ್ನು ನೀನಿಂದು ಒಟ್ಟಿಕೊಳ್ಳುತ್ತೀರೋಯಾ?²⁸

ಒಷ್ಟಣಿಗಳು

¹KJVಯಲ್ಲ “ಶಕ್ತಿ” ಎಂದಿದೆ, ಆದರೆ KJVಯ ಮಾರ್ಕ 1:22ನ 27ರಲ್ಲ ಅದೇ ಹದ KJVಯ “ಅಧಿಕಾರ” ಎಂದು ಭಾಷಾಂತರವಾಗಿದೆ. ²ನಭಾಮುಂದಿರವನ್ನು ನೀರೆಡಿಕೊಳ್ಳುವವನನ್ನು “ಅಧಿಕಾರ” ಎಂದು ಕರೆಯಲಾಗುತ್ತಿತ್ತು (ಮಾರ್ಕ 5:36, 38; ಲಕ 8:41; 13:14). KJVಯು “ನಭಾಮುಂದಿರದ ಆಡಳಿತಗಾರ” ಎಂಬ ಪದ ನಮ್ಮಿಯವನ್ನು ಬಳಸಿದೆ. ³ಅತನು ಮೊದಲನೆಯ ಶತಮಾನದಲ್ಲಿನ ಕರೆನ್ನಾಮಿನಲ್ಲಿಯ ನಭಾಮುಂದಿರದಲ್ಲಿನ ಅಸ್ತಿತ್ವಾರವನ್ನು ಹಾಳುಮಾಡಿದ್ದು ಇಂದಿಗೂ ಕೂಡಾ ಕಾಳಬಹುದು. ⁴ನಮ್ಮ ಅಭಾವಾನ್ವ ಮುಂದುವರೆದಂತೆ “... ಎಂದು ನಿಷ್ಪ ಕೆಂಜ ದ್ವೀರಣ್ಣಿಃ ನಾನು ನಿಮಗೆ ಹೇಳಿ ವುದನೆಂದರೆ ...” ಎಂಬ ಯೀಂನುವಿನ ಫೋಂಷನ್ಯಿನ್ನು ನಾವು ಕೆಲತ್ತುತ್ತೇವೆ (ಮತ್ತಾಯ 5:27, 28). ⁵ಮೂಲವೇದ ಭಾಗದಲ್ಲ, ಭಾಷಾಂತರವಾದ “ನಜರೀತ್” ಎಂಬುದು ಅಕ್ಷರಸಹ ನೋಡು ಪುದಾದರೆ “ನಜರೆನ್” ಎಂದಿದೆ. ⁶“ಹಲಿಂದ್ರತ್” ಎಂಬುದು ಮೆಸ್ಸಿಯನಿಂದ ವಾಗ್ನಾನಮಾಡಲ್ಪಟ್ಟ ಒಂದು ಅಹಂತೆಯಾಗಿದೆ (ತೀರ್ಥನೆ 16:10; ಅರ್ಥಾನ್ತಲರ ಕೃತ್ಯಾರ್ಥ 2:27). ⁷KJVಯಲ್ಲ ಭಾಷಾಂತರವಾದ daimonion “ದೆವ್ಪ” ಇದರ ಬಹುಪಜನದ ಲೀತಿಯು “ದೆವ್ಪಗಳ್” ಎಂದಿರುವದು ಗರಜಿಲ ಮಾಡುವಂತಿದ್ದು ಅಲ್ಲ ಒಂದೇ ಒಂದು ದೆವ್ಪಬಿರುವುದಾಗಿದ್ದು ಅದು ಸ್ಯಾತಾನ (diabolos) ಅಗಿದೆ. ⁸ಮತ್ತಾಯ 12:22-29ರಲ್ಲ ಸ್ಯಾತಾನನ್ನು “ದೆವ್ಪಗಳನ್ನು ಅಳುವವನ್ನು” ಎಂದು ನೂಜಿನಾಗಿದೆ. ⁹ಇದು ಬಹುದಿನಗಳವರೆಗೆ ಉಳಿಯುವಂತದ್ದಲ್ಲ. ¹⁰ಹಾರದಲ್ಲ ಈ ವೈಶಿಷ್ಟ್ಯತೆಯನ್ನು ನಂತರದಲ್ಲ ಕಾಣುತ್ತೇವೆ. ಸುವಾರ್ತೆಯ ಇತರ ಲೀವಿಕರ ಬಿಂಬಿಣಿಗಳು ಇದೇ ವೈಶಿಷ್ಟ್ಯತೆಯನ್ನು ಮಾಡಿದೆ. McGarvey ರವರು “ದೆವ್ಪ ಹಿಡಿದ ಹೆತಿಯಾಬ್ವ ವೈಕ್ಕಿಯಾ ರೋಗಿಯಲ್ಲ, ದೆವ್ಪ ಜಿಹಿನುವ ಸಂದಭಾದಲ್ಲ ಯಾವ ವೈಕ್ಕಿ ಹೆನರು ಭಾಷಿಯನ್ನು ಬಳಸುತ್ತಾನೋ ಅ ವೈಕ್ಕಿಯನ್ನು ರೋಗಿ ಎನ್ನಬಹುದು” ಎಂದು ಬರೆಯುತ್ತಾರೆ. (J. W. McGarvey and Philip Y. Pendleton, *The Fourfold Gospel or A Harmony of the Four Gospels* [Cincinnati: Standard Publishing Co., 1914], 167.)

¹¹ನಬ್ಬತ್ ದಿನದಂದ ಯೀಂನು ಸ್ವಸ್ಥೋಜಿಸಿದ್ದನ್ನು ನ್ನಾನಿಕ ಮತಧಿಕಾಲಗಳ ಬಿಮಣಿನಲ್ಲಿ ಎಂಬುದನ್ನು ಗಮನಿಸಿ. ಈ ಬಿಮಣಿಯ ಯೀರೂನಲ್ಲಿಬಿಸಿಂದ ಬಂದ ತ್ವರಿತಿಧಿಗಳಿಂದ ಅಗಿರಬಹುದು. ¹²ಮತ್ತಾಯ ಮತ್ತು ಲಾಕರು ಅದು ಸಿಹೋನ ಹೆತ್ತನ ಮನೆಯಾಗಿತ್ತು ಎಂದು ಕೇವಲ ನೂಜಿಸಿದ್ದಾರೆ (ನೋಡಿಲ ಮತ್ತಾಯ 8:14; ಲಕ 4:38) ಹಿಂದಿನ ಬೆಂದು “ಅಂತೇಯ ಹೆತ್ತನ ಉರು” (ಯೋಹಾನ 1:4) ಎಂದು ಕರೆಯಲ್ಪಟ್ಟದನ್ನು ಗಮನಿಸಿಲ. ಇತ್ತೀಚಿನ ದಿನಗಳಿಂದ ಅವರು ಕರೆನ್ನಾಮ ನಗರದ ಹೊರವಲಯಕ್ಕೆ ಸಂಬಂಧಿಸಿದಂತದ್ದಕ್ಕೆ ಹತ್ತಿರಂತಹುದು ಎಂದು ಯೀಂಜಿಸಿ ಕರೆನ್ನಾಮ ಅಥವಾ ಬೆಕ್ಕೆದಾಕ್ಕೆ ತೆರಳಿರಬಹುದು ಎಂಬುದನ್ನು ಗಮನಿಸಿಲ. ¹³ಸ್ಥಾಯಿ ಧಾರ್ಮಿಕ ಅಧಿಕಾಲಗಳ ಯೀಂನು ಸಬ್ಬತ್ ದಿನದಂದ ವಾಸಿಮಾಡಿದ್ದನ್ನು ಉತ್ತಿಸಿಲ. ಈ ಸೀಕರಿ ಯೀರೂನಲ್ಲಿಬಿಸಿಂದ ಬಂದಂಥಹ ತ್ವರಿತಿಧಿಗಳಿಂದ ಮೂಲತಹವಾಗಿ ಉಗಮವಾಯಿತು. ¹⁴ಮಾನವನ ಧಾರ್ಮಿಕ ನಂಜಕೆಗೆ ಬಿರುದ್ಧವಾದದ್ದು ಹೇತುನು ಮದುವೆ ಯಾಗಿದ್ದರೂ (1 ಕೆಲಿಂಥ 9:5) ಅತನನ್ನು “ಮೋದಲ ಹೋಂಪ” ಎಂದು ನೂಜಿಸುತ್ತಾರೆ. ¹⁴ಇನರು ಹೋತ್ತು ಮುಖಾಗುವವರೆಗೂ ಕಾಯುತ್ತಿದ್ದರು ಯಾಕೆಂದರೆ ಸಂಜಯಾದ ಮೇಲೆ ಸಬ್ಬತ್ ದಿನದ ಕೌಸೆಯಾಗುತ್ತಿತ್ತು ಸಬ್ಬತ್ ದಿನದಂ ಸಿಶೀಧಿತವಾದ ಅಯೋಗ್ಯಾದದ್ದನ್ನು ಹೊತ್ತೊಯುವುದನ್ನು ಅವರು ಬಯಸುವವರಾಗಿರಾಲ್ಲ (ಯೋಬ 17:22ನ್ನು ನೋಡಿಲ). ¹⁵ಉದಾಹರಣೆಗಾಗಿ ಈ ಕಾರಣಗಳನ್ನು ಹಲಗಣಿಸಿಲ: (i) ಅತನು ಕ್ರಿಸ್ತನು ಎಂದು ಬಹಿರಂಗವಾಗಿ ಫೋಂಡಿಸುವಾದು ಬಲು

അവശ്വരദ്ദൂരിതിപ്പു, മുക്തി (2) അതൻ യാർ എംബുദക്കീ ദുഃഖം ശ്രീഗണ്ഡന്നു മുഖ്യനാട്ടിയാറിസ്തപദക്ഷാരി ഒരുംപദവദു അധികാരിപ്പാദദ്ദാരിപ്പു.¹⁶ ഈ തിരീക്ക് കേൾമുണ്ടുമെന്ന ലേഖയലു “ബേജ്ഞബാബ്” സന്നു ഒഴിനാംഡദ്ദാരിപ്പു.¹⁷ “അതൻ യുദായ ദേശദ നഭാമംഡിരഗണ്ഡലു സുവാചേയിന്നു നാരുതു ഇദ്ദു” എന്ദു ലരക 4:44 ഹേംഗ്രൂത്രേ. ഈ വജ്ഞനദിലുന് “യുദായപ്പു” പ്രക്രൂഷ്ടവാരി യുദായയദ ക്രൂംപ്പവന്നു നൂജിനുപുറില്ല, ആദരേ സമുദ്ര ഹാലസ്ത്രേന ദേശപ്പു നൂജിനുപുറാഗാദ. NASB പ്രതിയിലുന് നന്നു ബിം ഒപ്പിനുപുറാഗിദ. ¹⁸ സിലിയാപു അതുരെ ഗാലായദജ്ഞലു (എ പുന്നുക്കുറഞ്ഞ യീംപു പ്രയാഥപ്പു ഒഴിനാംഡ നകാഴിയിന്നു നോഡിലു) പ്രക്രൂഷ്ടവാരി ഗാലായ ദിന സിലിയാദപരിനീ പ്രയാഥിൽ നുട്ടിയിന്നു കൊംഡോയുപ്പവരാിഡ്രു. ¹⁹ മുത്രയുമു “രോംഗാള്” മുക്തി “ദേപ്പ ഹീഡിത്രു” ഇച്ചുഗജ് മുഘ്യ വ്യാത്യാസപ്പു മോട്ടിഡുന്നു ഗമാന്നിലി. ²⁰ ഇന്ദു നാവു സമാന്നവാരി കർത്തുവം തുഞ്ചു ലഭ്യനിംബന്നു അദരു കേല ലഭ്യനിഗജ ഹോംഡലാരപു. (സത്യപേഠദ സമയദിലു “കുഞ്ഞപ്പു” മനീഗണ്ഡലു ഇരുപ്പാറിപ്പു നോഡിലു യാജകകാരം 14:34, 35.) സത്യപേഠദ സമയദിലു കുഞ്ഞു എന്ദു കർത്തുല്യാദപ പ്രദാന ഹോംഡ ഏരപു ജജീനിഗജ J. W. McGarvey and Pendleton, 176-78രാലു കുഞ്ഞുവിനുത്തേ.

²¹ ഇന്ദരേ എല്ലാ തരദ കുഞ്ഞേരണവു വാസിയാഗർ ഇരുവപ്പു ആറില്ല. വാസ്തവവാരി ശുദ്ധരാദ കുഞ്ഞേരണിഗജനീ നിയമപ്പു ഇരുപ്പവാരിപ്പു, ആദരേ നാവു നിലവാരി ഹേംഗ്രൂവാ ദരേ, നാമാന്നവാരി മാതനാഡുപ്പവാദരേ കുഞ്ഞുവു വാസിയാഗർ കായലീയാറിദ. ²² റീഞ്ച് വീദഭാഗരിഡലു “മുംബിലു കുഞ്ഞു ഹീഡിദ” എന്ദിദേ (നോഡില KJV). ²³ മൂലഭാജ്ഞയുലു ഈ കാലഭാജ്ഞയു അഥവു “സുംകദ മനുഞ്ഞു” എന്ദിദേ. KJVയു ഇദന്നു “സുംകദ വന്നാണ മാറുവപ്പനു” എംബുദാരി ബജ്ഞിദേ. “Pub”യു (മുഘ്യ മുക്തി ബലനുവ പ്രദാഥനിഗജ മാരല്പാദപ നാദേജജിനു മുഘ്യദ അംഗടി) ഗജന്നു നജേനുവപ്പനു എന്ദു ഗാജാളരേ നജേനുപ്പവാരിദേ. ²⁴ ക്രൈസ്തവനു ഹാപ്പന്തേനിന മുഖ്യ പ്രാവഹസ്തിമു ഹൈഡുലയിലു ദാരവിഡിലു എന്ദു നാവു ഇത്തോക്കേ ഹേംഗ്രൂദേം. ²⁵ Robert L. Thomas, ed., and Stanley N. Gundry, assoc. ed., *A Harmony of the Gospels* (Chicago: Moody Press, 1978), 55. ²⁶ യീംപു മുക്തിയു സംബന്ധര കിസ്തിയുന്നു നാവു കൈജ്ഞലു, ആദരേ പ്രൂഢാത്മാം തീശ്വരപ്പു ഒപ്പുകൊഞ്ചുവിക്കേയു അവശ്യകതേയു മൂജിസല്പ്പു സിഥാരവാരിദ. ²⁷ മുത്രയുന സിഥാരവു അതന്നു ബീംതുവംകേ മാറികു എന്ദു തിശ്യുകൊഞ്ചു. യീംപുവന്നു ഹിംബാഉനലു തമ്മു ബിംഗജന്നു ജജ്ഞ ബീംതു തമ്മു കൈനഗജനീ തേരജ ബകുഡിപ്പു (നോഡില യോഹാന 21:3); ആദരേ മുത്രയുനു കുഞ്ഞു “രോംമായ കൈനന്തു” ഹിംബിരിഗിരാ കൊടാ അതൻ കുഞ്ഞു സുംകുവപ്പാഡ കൈനന്തു മുരഖുവംപില്ല. തുഞ്ചാദ ആ കർത്തു നംതര അനീഞ്ച് നോകാദ യിത്വാദ കുഞ്ഞുഗജലു മുത്രയുന ഇരുവിക്കേയുന്നു നാവു നോംഡുതേം (മുത്രയു 9:10-13; മാരക 2:15-17; ലരക 5:29-32) മുക്തി അണ അരു നുംദരവാരി ഹോംഡാബിക്കേയാഗുത്രു. അഘ്യയുനദിലു ഈ ബിംതുവന്നു സേലനലു സിം ബയുംബുമു. ²⁸ ആദേം കുഞ്ചനഗജവാറ ദില്ലര കൊടാ, അന്യജനാനം ഹാപിനിഗജനീ (യാർ കുഞ്ചനഞ്ചുവുഡിലുവരാ അവലിനീ) മുക്തി അവിശ്വാസിഗജാദ കുഞ്ചനിഗിര രക്ഷാതേയ ശരത്തും ഇദരിലു സേല സേം ആരബുമു. ഈ സംജിക്കേയിലുന ഈ പ്രനഗരപു “ദേംതര ലോകവന്നു എങ്ങു പ്രിലൈസി” മുക്തി “ശിശ്വപ്രകൂഹിന കർ” എംബുദാറിദ്ദു ഹേംഗി കുഞ്ചരാഗവീംകു എംബുദര ബന്നിന പദനുഞ്ചാഗജ അപ്പോന്തുലര കുഞ്ചനിഗജ 8:22 മുക്തി യാക്കോബ 5:16രാലുവേ.